

ನಿಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಚಿಂತಿತರಾಗಿದ್ದೀರಾ?



BUILD INDIA MOVEMENT

**ಅವರಿಗೆ ಉತ್ತಮ ಅಂಕಪಡೆಯಲು, ಶ್ರೇಷ್ಠಜೀವನ ನಡೆಸಲು ಮತ್ತು
ಶಾಲಾ ಆನಂದ ಹೊಂದಲು ಹೇಗೆ ಸಹಾಯ ಮಾಡುವಿರಿ ?**

**ವಿಶ್ವ ಆರೋಗ್ಯ ಸಂಸ್ಥೆ (WHO) ದಿಂದ ವಿವರಿಸಲ್ಪಟ್ಟ ಜೀವನ ಕೌಶಲ್ಯಗಳನ್ನು
ಹಾಗೂ ಉತ್ತಮ ಪಾಲನಾ ಕೌಶಲ್ಯಗಳನ್ನು ಕಲಿಯಿರಿ ಮತ್ತು ಅಳವಡಿಸಿಕೊಳ್ಳಿ.
ಮಕ್ಕಳಿಗೆ ಕಷ್ಟಸಹಿಷ್ಣುತೆಯ ಬಗ್ಗೆ ತರಬೇತಿ ಕೊಡಿ.**

ಸಮುದಾಯ ಸಭೆಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಉತ್ತಮ ಪಾಲನಾಕೌಶಲ್ಯಗಳನ್ನು,
ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಜೀವನ ಕೌಶಲ್ಯಗಳನ್ನು ಹಾಗೂ ಕಷ್ಟಸಹಿಷ್ಣುತೆಯ
ಕ್ರಮಗಳನ್ನು ವೈಜ್ಞಾನಿಕ ರೀತಿಯಲ್ಲಿ ತಿಳಿಸಿಕೊಡಲು ನಮ್ಮನ್ನು ಸಂಪರ್ಕಿಸಿರಿ.

ಈ ಉದಾತ್ತ ಚಳುವಳಿಯಲ್ಲಿ ಆರೋಗ್ಯ ತಜ್ಞರುಗಳು, ಶಿಕ್ಷಣ ತಜ್ಞರುಗಳು ಹಾಗೂ ಇತರರು ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ದಯವಿಟ್ಟು ಸಂಪರ್ಕಿಸಿ.



buildstrongindia@gmail.com Whtsp - 9448129258 Call :8867225185